

ಅಟಲ್ ಪಿಂಚಣಿ ಯೋಜನೆ

ಭಾರತ ಸರ್ಕಾರದ ಖಾತರಿಯ ಪಿಂಚಣಿ ಯೋಜನೆ

(ಕನಿಷ್ಠ ಹೂಡಿಕೆ, ಇಳಿದಯಸ್ಸಿನಲ್ಲಿ ಗರಿಷ್ಠ ಲಾಭಗಳು)

ನಿಮ್ಮ ವಯಸ್ಸು 18-40 ವರ್ಷದೊಳಗೆ ಇದ್ದರೆ, ನೀವು ಅಟಲ್ ಪಿಂಚಣಿ ಯೋಜನೆಯನ್ನು ಸೇರಿಕೊಳ್ಳಬಹುದು. ಇಂದೇ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಛೇರಿಯನ್ನು ಸಂಪರ್ಕಿಸಿ.

* ಅಕ್ಟೋಬರ್ 1, 2022ರಿಂದ ಆದಾಯ ತೆರಿಗೆ ಪಾವತಿಯನ್ನು (1961 ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ) ಮಾಡುವ ಯಾವುದೇ ನಾಗರಿಕನು APY ಸೇರಿಕೊಳ್ಳಲು ಅರ್ಹರಾಗಿರುವುದಿಲ್ಲ.

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಭೇಟಿ ನೀಡಿ:

- PFRDA ಜಾಲತಾಣ: <https://www.pfrda.org.in/> >>NPS>>ಅಟಲ್ ಪಿಂಚಣಿ ಯೋಜನೆ>>APY ಯೋಜನೆ ವಿವರಗಳು, <https://www.pfrda.org.in/> >>NPS>>ಅಟಲ್ ಪಿಂಚಣಿ ಯೋಜನೆ>>ಪ್ರಶ್ನೋತ್ತರಗಳು.

ಅಥವಾ

- ಫ್ರೆಂಡ್‌ಲಿ - CRA ಜಾಲತಾಣ: www.npskra.nsdl.co.in >>ಮುಖ್ಯ ಪುಟ>>ಅಟಲ್ ಪಿಂಚಣಿ ಯೋಜನೆ>>ಪರಿಚಯ >>APY ಯೋಜನೆ ವಿವರಗಳು, www.npskra.nsdl.co.in >>ಮುಖ್ಯಪುಟ>>ಅಟಲ್ ಪಿಂಚಣಿ ಯೋಜನೆ>>ಪ್ರಶ್ನೋತ್ತರಗಳು>> APY ಪ್ರಶ್ನೋತ್ತರಗಳು.

- ಯಾವುದೇ ಪ್ರಶ್ನೆಪ್ರಶ್ನೆಗಳ ರಿಯಲ್ ಟೈಮ್ ವಿಚಾರಣೆಗಾಗಿ APY ಚಾಟ್ ಬೋಟ್ (KYNA) ಫ್ರೆಂಡ್‌ಲಿ CRA ವೆಬ್‌ಸೈಟ್ ನಲ್ಲಿ ಲಭ್ಯವಿದೆ



ಅಥವಾ

- NPS ಟ್ರಸ್ಟ್ ವೆಬ್‌ಸೈಟ್: <http://www.npstrust.org.in> >>ಅಟಲ್ ಪಿಂಚಣಿ ಯೋಜನೆ>> APYSchemedetails.pdf, <http://www.npstrust.org.in> >>ಅಟಲ್ ಪಿಂಚಣಿ ಯೋಜನೆ >> APYFAQs10092015.pdf

ಅಥವಾ

- PFRDA ಯ ಅಟಲ್ ಪಿಂಚಣಿ ಯೋಜನೆಯ ಸಹಾಯವಾಣಿ (ಶುಲ್ಕ ರಹಿತ ಫ್ರೀ) ಸಂಖ್ಯೆ 1800 1100 69ಗೆ ಕರೆ ಮಾಡಿ

ಅಥವಾ

- APY ಪಾಡ್‌ಕ್ಯಾಸ್ಟ್ ಕೇಳಿ



ಅಥವಾ

- APY ಯುಟ್ಯೂಬ್ ವೀಕ್ಷಿಸಿ



APY ಮೂಲ ವೈಶಿಷ್ಟ್ಯ ತೆಗಳು

- ಭಾರತ ಸರ್ಕಾರದಿಂದ 60 ವರ್ಷಗಳ ನಂತರದ ವಯಸ್ಸಿನಲ್ಲಿ ಪ್ರತಿ ತಿಂಗಳು ರೂ. 1000, ರೂ. 2000, ರೂ. 3000, ರೂ. 4000, ರೂ. 5000ಗಳ ಕನಿಷ್ಠ ಮಾಸಿಕ ಪಿಂಚಣಿಯ ಭರವಸೆಯ ಆಯ್ಕೆಯನ್ನು APY ನಿಮಗೆ ನೀಡುತ್ತದೆ.
- APY ಖಾತೆಯನ್ನು ತೆರೆಯಲು, ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು ಮತ್ತು ವಯಸ್ಸು 18-40 ವರ್ಷಗಳ ನಡುವೆ ಇರಬೇಕು ಮತ್ತು ಅವರು ಆದಾಯ ತೆರಿಗೆ ಪಾವತಿದಾರನಾಗಿರಬಾರದು.
- APY ಖಾತೆಯನ್ನು ತೆರೆಯುವಾಗ ಫಲಾನುಭವಿ ಮತ್ತು ಸಂಗಾತಿಯ ಹೆಸರನ್ನು ಕಡ್ಡಾಯವಾಗಿ ಒದಗಿಸಬೇಕು.
- ಕೊಡುಗೆಗಳನ್ನು ಮಾಸಿಕ ಅಥವಾ ತ್ರೈಮಾಸಿಕ ಅಥವಾ ಅರ್ಧ ವರ್ಷಕ್ಕೊಮ್ಮೆ ಬ್ಯಾಂಕಿನ ಉಳಿತಾಯ ಖಾತೆಯಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಮಾಡಬಹುದಾಗಿದೆ.

ವಯಸ್ಸು 60ರ ನಂತರ ಸಿಗುವ ತ್ರಿಗುಣ ಲಾಭಗಳು



1. ಚಂದಾದಾರರಿಗೆ ಪ್ರತಿ ತಿಂಗಳು ರೂ.1000 ದಿಂದ ರೂ.5000 ವರೆಗಿನ ಜೀವನವಿಡೀ ಕನಿಷ್ಠ ಖಾತರಿಯ ಪಿಂಚಣಿ



2. ಚಂದಾದಾರರ ಮರಣದ ನಂತರ, ಬಾಳ ಸಂಗಾತಿಗೆ ಜೀವನವಿಡೀ ಅದೇ ಪಿಂಚಣಿ ಮೊತ್ತ



3. ಚಂದಾದಾರ ಅಥವಾ ಅವರ ಮರಣದ ನಂತರ ನಿರ್ದೇಶಿತರಿಗೆ 60 ವರ್ಷಗಳಾಗುವವರೆಗೆ ಜಮೆಯಾದ ಪಿಂಚಣಿಯ ಮರುಪಾವತಿ

APY ಸೇರಿಕೊಳ್ಳುವುದು ಅಥವಾ ಚಂದಾದಾರರಾಗುವುದು ಹೇಗೆ?

- ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಬ್ಯಾಂಕ್ ಗೆ ಸಲ್ಲಿಸಿ
ಅಥವಾ
- ಆಧಾರ್ ಇ-ಸೆವೈಸಿ ಬಳಸುವ ಮೂಲಕ ನೋಂದಣಿಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ
<https://enps.nsdl.com/eNPS/ApySubRegistration.ht ml>
ಅಥವಾ
- APY ಬಳಕೆದಾರರಿಗೆ ಉಚಿತವಾಗಿರುವ APY ಮೊಬೈಲ್ ಅಪ್ಲಿಕೇಶನ್ ಮೂಲಕ APY ನೋಂದಣಿ ಮಾಡಿಕೊಳ್ಳಬಹುದು. APY ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ 'APY and NPS Lite' ಎಂದು ಹುಡುಕಿರಿ.
ಅಥವಾ
- ನಿಮ್ಮ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಮಾಡಿ ಮತ್ತು ನೋಂದಣಿ ಮಾಡಿಕೊಳ್ಳಿ. (ಒಂದುವೇಳೆ ಬ್ಯಾಂಕ್ ನೀಡಿದ್ದರೆ)
ಅಥವಾ
- ಬ್ಯಾಂಕಿನ ವೆಬ್ ಪೋರ್ಟಲ್ ಗೆ ಹೋಗಿ ಮತ್ತು ನೇರವಾಗಿ APY ಗೆ ಅರ್ಜಿ ಸಲ್ಲಿಸಿ. (ನಿಮ್ಮ ಬ್ಯಾಂಕ್ ಒದಗಿಸಿದ್ದಲ್ಲಿ)